



ಪ್ರಾದೇಶಿಕ ಪದಗಳ ಅರ್ಥ

ಹುಂಬ- ಉಡಾಳ
ಅವಲಕ್ಕೆ ಕುಟ್ಟಿದ ಹಾಂಗ: ಭಯವಾಗು
ಹೊಟ್ಟಾಗ ನಟ್ಟು ಎದ್ದಾಗ ಬರೋ ಹಂಗ:
ನೋವಾಗುವ ಹಾಗೆ
ರಗಡ್: ಬಹಳಷ್ಟು
ಹುರುಹುರು: ಕಸಿವಿಸಿ
ಮಳ್ಳಾದವಿ: ಮರುಳಾದವು
ಕಲಸನ್ನ: ಒಂದು ರೀತಿಯ ಕಲಿಸಿದ ಅನ್ನ
ಮೂಗಿಗೆ ಅಡರತಿತ್ತು: ವಾಸನೆ ಮೂಗಿಗೆ
ಬರುತ್ತಿತ್ತು
ಜೆಕೆರಿ: ಚೌಕಾಸಿ
ಒಮ್ಮಿಗೇಲೆ: ಧಿಡೀರ್ ಎಂದು
ಪಟ್ಟಾಗಿ: ಹಟ ಹಿಡಿದು
ಸವಳು ನೀರುವ ಉಪ್ಪು ನೀರು
ಎಬ್ಬಿತ್ ಎಬ್ಬಿತ್: ಎಬ್ಬಿಸಿ ಎಬ್ಬಿಸಿ

ನೆನಪು ಹಾರಲಿಲ್ಲ: ಮರೆಯಲಿಲ್ಲ
ಖಂಬೀರ: ಧೈರ್ಯ ಶಾಲಿ
ತಿರಾ: ಕೇಸರಿ ಭಾತು
ವಯ್ಯತಾನ: ಒಯ್ಯುತ್ತಾನೆ
ಮಾರಿ: ಮುಖ
ಅಗದೀ: ಬಹಳ
ತತ್ತಾರ: ಕೊರತೆ
ಕೊಡಪಾನ: ನೀರಿನ ಕೊಡ
ಆವ್ಯಾ ಡವ್ಯಾ: ಅಳತೆ ಮೀರು
ತಾಪ: ಬಿಸಿ
ಜ್ವಾಕಿ: ಜೋಪಾನ
ಅಂಜಿಕಿ: ಭಯ
ಸನಕ್ಕೆ: ಸನಿಹಕ್ಕೆ
ಕುತಗೊ: ಕುಳಿತುಕೋ
ಮುಕುರು: ಮುತ್ತಿಗೆ ಹಾಕು

ಅಕಿ ಖೀದಿ ಮಾಡಿದ್ದಳು. ಅತ್ತಿ, ಮಾವ, ಗಂಡ ನನ್ನ ಹುಡುಕಲಿಕ್ಕೆ ಇಲ್ಲ ನಾನು ಇಷ್ಟ ಪರಿ ಬಳಿ ತೊಗೊಂಡಿದ್ದಕ್ಕೆ ಅವರ ಹತ್ತಿರ ಬೈಸಿಗೊಳ್ಳಲಿಕ್ಕೆ ಇಲ್ಲ ಅನ್ನುವ ಸುಖದ ಭಾವದಾಗ ನಮ್ಮ ಚೆಲುವಿ ತೇಲಾಡಿಕೋತ, ಭಾಳಷ್ಟ ಅಂದ್ರ ತನ್ನ ಮನಸು ತುಂಬೋವಷ್ಟು ಬಳಿ ಖೀದಿ ಮಾಡಿದ್ದಳು. ಗೆಜ್ಜೆ ಫುಲ್ ಫುಲ್ ಎನಿಸಿಗೋತ, ಬಳೆಗಳ ಸರಾ ಕಟ್ಟಿ ಹೆಗಲಾಗ ಜೋತಾಡಿಸಿಗೋತ ಹಂಗ ಸಾವಕಾಶ ನಮ್ಮ ಚೆಲುವಿ ಹೊಂಟಿದ್ದಳು... ಊರು ನೋಡಿಕೋತ ಹೊಂಟಿದ್ದಳು.

ನಮ್ಮ ಚೆಲುವಿ ಖೀರವಂದ್ರೂ ಚೆಲುವಿನೆ..!! ಎಣ್ಣೆ ಗಂಜಿನ ಮಾರಿಯ ಕಂಚುಬಣ್ಣದ ರೇಶಿಮೀಯಂಥಾ ಕೂದಲಿನ, ಅಂಕು ಡೊಂಕು ಮೈಯಿನ ಕೊಂಕು ಕಣ್ಣಿನ ಬಿಂಕದ ವೈಯ್ಯಾರಿ ಈ ಸಿಂಗಾರಿ.

ಯಾಕೋ ಆ ಊರಿನ ರಸ್ತೆದಾಗ ಮಂದಿನ ಇರಲಿಲ್ಲ ಅಂದರೂ ನಡೀತದ. ಆದರೂ ಅಲ್ಲೊಬ್ಬರು ಇಲ್ಲೊಬ್ಬರು ಅಂತ ಅಡ್ಡಾಡಿಕೊಂಡು ಇದ್ದ ಕೆಲವರ ಕಣ್ಣಿಗೆ ಈ ಸುಂದರಿ ಬಿದ್ದೇ ಬಿದ್ದಳು. ಇಕಿ ಯಾರೋ ಬಳಿ ಮಾರೋವಾಕಿನ ಇದ್ದಾಳ

ಆದರೆ ಭಾಳ ಚಂದ ಇದ್ದಾಳ ಎಂದು ಅವರು ತಿಳಿಕೊಂಡರು.

ಭಾಳ ಹೊತ್ತು ಹಾಗ ಹೀಗ ಅಡ್ಡಾಡಿ ಅಡ್ಡಾಡಿ ತಡ ಮಧ್ಯಾಹ್ನದ ಸುಮಾರಿಗೆ ಒಂದು ಧೊಡ್ಡ ಮರದ ಕೆಳಗ ಕೂತಳು. ಅಕೆಗೆ ಏನೂ ಸುಸ್ತೇ ಆಗಿದ್ದಿಲ್ಲ!... ಬೆವರೂ ಬಂದಿದ್ದಿಲ್ಲ! ಅಕೆಗೆ ಮಜಾ ಅನಿಸಿತು. ಅದ ಹಾದಿವಳಗ 56 ಸೈನಿಕರು ತಂತಮ್ಮ ಊರಿಗೆ ಹೋಗಲಿಕ್ಕೆ ಸಾಮಾನು ಸರಂಜಾಮು ಹೊತಗೊಂಡ ಹೊಂಟೋರು ಭಾಳ ಧೂರದಿಂದ ನಡಕೋತ ಬಂದವರು ನಮ್ಮ ಚೆಲುವಿ ಕೂತ

